

ಕಲ್ಯಾಣ ಕನಾರ್ಟಿಕ ಜನಪದ ಸಾಹಿತ್ಯದ ಭಗೀರಥ: ಡಾ. ಮಲ್ಲಿಕಾಚುನ ಲಕ್ಷ್ಮೇ

ಶಿವರಾಜ ಶಾಮರಾವ
ಮು. ಕೊರಡಂಪಳ್ಳಿ ತಾ. ಬೆಂಜೋಳಿ
ಜಿ. ಕಲಬುರಗಿ.

Article Link: <https://aksharasurya.com/2023/12/shivraj-shamarava/>

ABSTRACT:

ಸಮಾಜದಲ್ಲಿ ಫಟ್ಟಿಸಿದ ಸತ್ಯಾರಗಳ ‘ದಾಖಲೆ’ ಸಮಾಜವನ್ನು ಧ್ವರಿಸಿದ ಪ್ರಾಣಪುರುಷರ ಚರಿತ್ರೆಗಳು ಮುಂದಿನ ಹೀಳಿಗೆ ದಾರಿ ದೀಪವೂ ಹೌದು; ತೋರು ಬೆರಳೂ ಹೌದು. ಕಾರಣ ಇತ್ತೀಚಿನ ದಿನಗಳಲ್ಲಿ ಸಮಾಜವನ್ನು ಕಷ್ಟ ಬೆಳ್ಳಿಸಿದ, ಸಮಾಜಕ್ಕಾಗಿ ದುಡಿದ ಮಹಾತ್ಮರ ಚರಿತ್ರೆಗಳನ್ನು ತಿಳಿದುಕೊಳ್ಳುವುದು ಅತಿ ಅವಶ್ಯಕವನ್ನಿಸುತ್ತದೆ. ಅದರಂತೆ ಕಲ್ಯಾಣ ಕನಾರ್ಟಿಕದ ಜನಪದ ಸಾಹಿತ್ಯವನ್ನು ಹಳ್ಳಿಹಳ್ಳಿಗೆ ಹೊಗಿ ಸಂಗ್ರಹ ಮಾಡಿ ಪ್ರಕಟಿಸುವ ಮೂಲಕ ನಮ್ಮ ನಾಡಿನ ಜನಪದ ಸಾಹಿತ್ಯವನ್ನು ಉಳಿಸಿ ಬೆಳ್ಳಿಸಿದವರಲ್ಲಿ ಡಾ. ಎಎಸ್.ಎಸ್.ಲಕ್ಷ್ಮೇ ಒಬ್ಬರು. ಸರಳ, ಸಜ್ಜನಿಕೆ, ಕರ್ತವ್ಯ ನಿಷ್ಠೆಗೆ ಇನ್ನೊಂದು ಹೆಸರೇ ಡಾ. ಎಂ. ಎಸ್. ಲಕ್ಷ್ಮೇ. ಅವರು ವಿದ್ಯಾರ್ಥಿಪ್ರೇಮಿ ಶಿಕ್ಷಕರಾಗಿ, ನೂರಾರು ಜನ ಸ್ವೇಚ್ಛಿತರನ್ನು ಸಂಪಾದಿಸಿಕೊಂಡು ಸ್ನೇಹಚೀರಿಯಾಗಿ ಬದುಕಿದವರು. ಶರಣ ಸಾಹಿತ್ಯ ಮತ್ತು ಜನಪದ ಸಾಹಿತ್ಯದಲ್ಲಿ ಅಪಾರಾದ ಕೆಲಸ ಮಾಡಿದವರು. ಅವರು ಬರೆದ, ಸಂಪಾದಿಸಿದ ಒಟ್ಟು ಕೃತಿಗಳ ಸಂಖ್ಯೆ ಒಂದು ನೂರು ದಾಟುತ್ತದೆ. ಕಲ್ಯಾಣ ಕನಾರ್ಟಿಕ ಜನಪದ ಸಾಹಿತ್ಯದ ಭಗೀರಥ ಡಾ. ಮಲ್ಲಿಕಾಚುನ ಲಕ್ಷ್ಮೇ ಅವರ ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅಪಾರ ಎಂದೇ ಹೇಳಬಹುದು. ಅವರ ಪರಿಚಯ ಕುರಿತ ಲೇಖನ ಇಡಾಗಿದೆ.

KEY WORDS:

ಕಲ್ಯಾಣ ಕನಾರ್ಟಿಕ, ಜನಪದ ಸಾಹಿತ್ಯ, ಶರಣ ಸಾಹಿತ್ಯ, ಉತ್ತರ ಕನಾರ್ಟಿಕ,
ಒಡಮುಗಳು, ನುಡಿಗಟ್ಟು.

ಸರಳ ಸಜ್ಜನಿಕೆ, ದಕ್ಷತೆ ಹಾಗೂ ಪ್ರಾಮಾಣಿಕತೆಗೆ ಹೆಸರಾದ ಡಾ. ಎಂ. ಎಸ್. ಲಕ್ಷ್ಮೇ ಅವರು ಹೈಸ್ಕೂಲ್ ಶಿಕ್ಷಕರಾಗಿ, ಮಹಾವಿದ್ಯಾಲಯದ ಅಧ್ಯಾಪಕರಾಗಿ ಗದಗ ಮತ್ತು ನಿಪ್ಪಾಣಿಗಳಲ್ಲಿ ಸೇವೆ ಸಲ್ಲಿಸಿದವರು. ನಂತರ ಅವರು ಗುಲಬಗಾರದಲ್ಲಿ ಪ್ರಾರಂಭವಾಗಿದ್ದ ಕನಾರ್ಟಿಕ ವಿಶ್ವವಿದ್ಯಾಲಯದ ಸ್ವಾತಂತ್ರ್ಯಕೊಳ್ಳಲು ಕೇಂದ್ರದ ಕನ್ನಡ

ವಿಭಾಗದಲ್ಲಿ 1972ರಲ್ಲಿ ಅಧ್ಯಾಪಕರಾಗಿ ಸೇವೆಗೆ ಸೇರಿಕೊಂಡು, 1992ರವರೆಗೆ ಸೇವೆಸಲ್ಲಿಸಿ ನವ್ಯತ್ವಿಯಾದರು. ನಂತರ ಅವರು ಕಲಬುಗಿರ್ಯಲ್ಲಿಯೇ ನೆಲೆಸಿ, 2007ರಲ್ಲಿ ಲಿಂಗ್ಯೂಕ್ಯಾರಾದರು.

ಕಲ್ಯಾಣ ಕನಾಂಟಿಕ ಪ್ರದೇಶದ ಜನಪದ ಸಾಹಿತ್ಯದ ಹಿರಿಯ ವಿದ್ಯಾಂಸರೆಂದು ನಮ್ಮ ನಡುವೆ ಇದ್ದು ಬಾಳಿ ಬದುಕಿ ಹೋಗಿದ್ದವರ ಸಾಲಿನಲ್ಲಿ ಕೇಳಿಬರವ ಪ್ರಮುಖ ಹೆಸರು ಡಾ. ಮಲ್ಲಿಕಾಚುನ ತಿವಪ್ಪ ಲಕ್ಷ್ಮೇ ಅವರದ್ದು. ಜಾನಪದದ ವೈವಿದ್ಯಮಯವಾದ ಸಾಹಿತ್ಯ ಪ್ರಕಾರಗಳನ್ನು ಅರಗಿಸಿ ಕುಡಿದು ಆ ಕ್ಷೇತ್ರದಲ್ಲಿ ಶೈಲಿಕರವಾದ ಸಾಧನೆಗೈದ ಜಾನಪದ ಸಾಹಿತ್ಯದ ಸಿದ್ಧಿಪರುಷ.

ಜನನ: ಮಲ್ಲಿಕಾಚುನ ಲಕ್ಷ್ಮೇಯವರು ಬೆಳಗಾವಿ ಜಿಲ್ಲೆಯ ಸಣ್ಣ ಹಳ್ಳಿಯಾದ ಮುತನಾಳ ಗ್ರಾಮದಲ್ಲಿ 12-04-1932ರಂದು ಜನಿಸಿದರು. ಇವರ ತಂದೆ ತಿವಪ್ಪಾ ತಾಯಿ ಬಸ್ಸಮ್ಮ. ಅವರಿಗೆ ಮೂವರು ಸಹೋದರಿಯರು. 4 ಜನ ಸಹೋದರರು. ಅವರದು ಸಾಮಾನ್ಯ ರೈತ ಕುಟುಂಬ. ತಂದೆ ತಿವಪ್ಪ ಅವರು ತೀರಿಕೊಂಡ ನಂತರ ಕೊನೆಯ ಮನೆಯ ಹಿರಿಯ ಮಗನಾಗಿದ್ದ ಮಲ್ಲಿಕಾಚುನ ಲಕ್ಷ್ಮೇಯವರ ಮೇಲೆ ಮನೆಯ ಸಂಪೂರ್ಣ ಜವಾಬ್ದಾರಿ ಬಿತ್ತು. ಇಬ್ಬರು ಸಹೋದರರ ವಿದ್ಯಾಭ್ಯಾಸ, ಮದುವೆ ಇತ್ಯಾದಿಗಳನ್ನು ತಾವೇ ನಿಂತು ನೆರವೇ ರಿಸಿದರು. ಶ್ರೀಮತಿ ಜನ್ನಾನಂಬಿಕಾ ಅವರು ಎಂ.ಎಸ್.ಲಕ್ಷ್ಮೇಯವರ ಧರ್ಮ ಪತ್ನಿ. ಇವರಿಗೆ ಇಬ್ಬರು ಹೆಣ್ಣು ಮಕ್ಕಳು ಒಬ್ಬ ಮಗ. ಮಗ ರವೀಂದ್ರ ಕಲಬುರಗಿಯ ಪೂಜ್ಯ ದೊಡ್ಡಪ್ಪ ಅಪ್ಪಾ ಇಂಜೀನಿಯರಿಂಗ್ ಕಾಲೇಜಿನಲ್ಲಿ ಪ್ರಾಥಮಿಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಡಾ.ಎಂ.ಎಸ್. ಲಕ್ಷ್ಮೇಯವರು ಒಕ್ಕಲುತನದ ಮನೆತನದಲ್ಲಿ ಹುಟ್ಟಿರುವುದ ರಿಂದ ಉದ್ಯೋಗದ ಅನುಭವ ಪಡೆಯುತ್ತಲೇ ಬೆಳೆದರು. ಅವರ ಪ್ರಾಥಮಿಕ ಶಿಕ್ಷಣ ಹಂಟ್ವಾದ ಮುತನಾಳದಲ್ಲಿಯೇ ಪ್ರಾರಂಭವಾಯಿತು. ಮುಂದೆ ಮಾಧ್ಯಮಿಕ ವಿದ್ಯಾಭ್ಯಾಸ ಮುತನಾಳ ಗ್ರಾಮದ ಸಮೀಕ್ಷೆಯಲ್ಲಿ ಮುಗಿಸಿ, ಬೆಳಗಾವಿ ನಗರದ ಜಿ.ಎ ಪ್ರೌಢಶಾಲೆಯಲ್ಲಿ ಪ್ರೌಢಶಾಲೆ ಶಿಕ್ಷಣ ಮುಗಿಸಿದರು. ನಂತರ ಮನೆಯ ಕಡೆ ಬಡತನ ಇರುವುದರಿಂದ ಇವರ ತಂದೆಯವರು ಒಕ್ಕಲುತನ ಮಾಡಲಿ ಎಂದು ಶಾಲೆ ಬಿಡಿಸಲು ಮುಂದಾದರು. ಆದರೆ ಮಗನ ಓದುವ ಹತ ಕಂಡು ಕಾಲೇಜಿಗೆ ಕಳಿಸಲು ಮುಂದಾದರು. ಮನೆಯ ಕಡೆ ಬಡತನ ಇರುವುದ ರಿಂದ ಮನೆಯ ಪಾಠ ಹೇಳಿ ಹಣ ಸಂಪಾದನೆ ಮಾಡಿಕೊಂಡು ವಿದ್ಯಾಭ್ಯಾಸ ಮುಗಿಸಿದರು. ಮುಂದೆ ಲಿಂಗರಾಜ ಕಾಲೇಜಿನ ಕಲಾ ವಿಭಾಗದಲ್ಲಿ ಪ್ರವೇಶ

ಪಡೆದರು.

ಕಾಲೇಜು ಜೀವನದಲ್ಲಿ ಜಾಣ ವಿದ್ಯಾರ್ಥಿಯಾಗಿ ಲಕ್ಷ್ಯ ಯವರು ಹೆಸರುವಾಸಿಯಾದರು. ಓದಿನ ಜೊತೆಗೆ ಬೇರೆಬೇರೆ ಚಟುವಟಿಕೆಗಳಲ್ಲಿ ಭಾಗವಹಿಸುವ ಆಸಕ್ತಿ ಹೊಂದಿದ ಅವರು ಭಾಷಣ, ನಾಟಕಗಳಲ್ಲಿ ನಟನೆ, ಹಾಗೂ ಕನ್ನಡ ಚಟುವಟಿಕೆಗಳಲ್ಲಿ ಮುಂದಾಳತ್ತ ವಹಿಸಿಕೊಂಡು ಕಾಲೇಜಿನ ಒಳ್ಳೆಯ ವಿದ್ಯಾರ್ಥಿ ಎಂದು ಗುರುತಿಸಿಕೊಂಡರು. ಈ ರೀತಿಯಲ್ಲಿ ಲಕ್ಷ್ಯ ಯವರು ವಿದ್ಯಾರ್ಥಿ ದೇಸೆಯಲ್ಲಿಯೇ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಭಾಗವಹಿಸುವುದರ ಮೂಲಕ ತಮ್ಮನ್ನು ತಾವು ಗುರುತಿಸಿಕೊಳ್ಳುತ್ತಿಲ್ಲ 1959 ರಲ್ಲಿ ಬಿ.ಎ. ಪದವಿ ಮುಗಿಸಿದರು.

ವೃತ್ತಿ ಜೀವನ: ಬಿ.ಎ. ಪದವಿ ಮುಗಿಸಿದ ಹಾಡಲೆ ಸಮಯವನ್ನು ವೃಥ್ತ ಮಾಡದೆ ತಾವು ವ್ಯಾಸಂಗ ಮಾಡಿದ ಜಿ.ವಿ. ಪ್ರೌಢ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸಕ್ಕೆ ಸೇರಿದರು. ಆದರೆ ಲಕ್ಷ್ಯ ಯವರಿಗೆ ಓದುವ ದಾಷ ತೀರಿರಲಿಲ್ಲ. ಆದರೆ ಕುಟುಂಬದ ಬಡತನದ ಕಾರಣ ಕೆಲಸಕ್ಕೆ ಸೇರುವುದು ಅನಿವಾರ್ಯವಾಗಿತ್ತು.

ಲಕ್ಷ್ಯ ಯವರು ಜಿ.ವಿ. ಪ್ರೌಢ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಲಿರುವಾಗ ನಾಡಿನ ಪ್ರಸಿದ್ಧ ಸಾಹಿತೆ ಮತ್ತು ಸಂಶೋಧಕರಾದ ಡಾ. ಆರ್.ಸಿ. ಹಿರೇಮತ ಮತ್ತು ಡಾ. ರಂಶ್ರೀ ಮುಗಳಿಯವರ ಪರಿಚಯವಾಯಿತು. ಅವರ ಸಲಹೆ ಮತ್ತು ಸಹಕಾರದ ಮೂಲಕ ಸಾಂಗ್ರಹಿಕ ವಿಲ್ಲಿಂಗ್‌ನ್ ಕಾಲೇಜಿನಿಂದ 1961 ರಲ್ಲಿ ಎಂ.ಎ. ಪದವಿ ಪಡೆಯಲು ಸಾಧ್ಯವಾಯಿತು. ಎಂ.ಎ. ಪದವಿ ಮುಗಿಸಿದನಂತರ ಗಮನಿಸಿ ಜಗದ್ದುರು ತೋಟದಾರ್ಯ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆಗೆ ಸೇರಿದರು.

ಒಂದು ವರ್ಷ ಅರೆಕಾಲಿಕ ಹುದ್ದೆಯನ್ನು ಮೂರ್ಯೇಸಿ 1962 ರಲ್ಲಿ ಮಾಣಾವಧಿ ಪ್ರಾಧ್ಯಾಪಕರಾದರು. ಇದೇ ಸಂದರ್ಭದಲ್ಲಿ (1963 ರಲ್ಲಿ) ಕನಾರಟಕ ವಿಶ್ವವಿದ್ಯಾಲಯದಲ್ಲಿ ಪ್ರೋ.ಡಿ ಪ್ರಮೇಶ ಪಡೆದು ಸುಮಾರು 7 ವರ್ಷಗಳ ಕಾಲ ಸಂಶೋಧನೆ ನಡೆಸಿ “ಮಹಾದೇವಿಯಕ್ಕೆ ಮತ್ತು ಕಾರಿಕಾಲಮ್ಮೆ: ಒಂದು ತೌಲನಿಕ ಅಧ್ಯಯನ,” ಎಂಬ ವಿಷಯದ ಮೇಲೆ ಪ್ರೋ.ಡಿ ಮಹಾ ಪ್ರಬಂಧ ಮಂಡಿಸಿದರು. 1964ರಲ್ಲಿ ನಿಪ್ಪಾಟಿಯ ಕಾಲೇಜಿಗೆ ವರ್ಗವಾಗಿ ಹೋದರು. ಮುಂದೆ ಪ್ರೋ.ಡಿ. ಮುಗಿದ ನಂತರ 1971 ರಲ್ಲಿ ಕನಾರಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಾಪಕರೆಂದು ಆಯ್ದುಯಾದರು. ನಂತರ (1972) ಕಲಬುರಗಿಯಲ್ಲಿ ನೂತನವಾಗಿ ಪ್ರಾರಂಭಿಸಲಾದ ಸ್ನಾತಕೋತ್ತರ ಕೇಂದ್ರದ ಕನ್ನಡ ವಿಭಾಗಕ್ಕೆ ಒಂದು ಸೇರಿದರು.

ಕಲಬುರಗಿಯ ಸ್ನಾತಕೋತ್ತರ ಕೇಂದ್ರಕ್ಕೆ ಒಂದು ನಂತರ ಲಕ್ಷ್ಯ ಯವರಿಗೆ

ತಮ್ಮ ಪ್ರತಿಭೆಗೆ ತಕ್ಷಂತೆ ಸೂಕ್ತವಾದ ಹುದ್ದೆ ದೊರಕಿತೆನಿಸಿತು. ಮುಂದೆ 1980 ರ ಸುಮಾರಿಗೆ ಕಲಬರಗಿ ಸಾಂತಕೋತ್ತರ ಕೇಂದ್ರ ಸ್ವಾತಂತ್ರ್ಯ ವಿಶ್ವವಿದ್ಯಾಲಯವಾದ ನಂತರ ಅನೇಕ ಶೈಕ್ಷಣಿಕ ವಿಭಾಗಗಳು ತೆರೆದವು. ಇವುಗಳಲ್ಲಿ ಕನ್ನಡ ಭಾಷೆ-ಸಾಹಿತ್ಯ-ಸಂಸ್ಕೃತಿಗಳಿಗೆ ಸಂಭಂಧಿಸಿದ ಕನ್ನಡ ವಿಭಾಗವು ತೆರೆದಿರುವುದ ರಿಂದ ಸಹಜವಾಗಿ ಲಕ್ಷ್ಯಿತವರು ಬೆಳೆಯಲು ಅವಕಾಶ ದೊರೆಯಿತು. ಮುಂದೇ ಕನ್ನಡ ಅಧ್ಯಯನ ಸಂಸ್ಥೆ ಬೆಳೆಯತ್ತ ಹೋಯಿತು. 1973 ರಲ್ಲಿ ಇಲ್ಲಿ ಏಳು ಜನ ಪ್ರಾಧ್ಯಾಪಕರು ಕೆಲಸ ಮಾಡುತ್ತಿದ್ದರು, ಡಾ. ಜಿ.ಬಿ. ಹೆಂಡಿಯರು ವಿಭಾಗದ ಮುಖ್ಯಸ್ಥರಾಗಿದ್ದರು, ಡಾ. ಎಂ.ಜಿ. ಬಿರಾದಾರ, ಡಾ. ಕೆ.ವಿ. ಕಿತ್ತೂರ ಡಾ. ಬಿ.ವಿ. ಮಲ್ಲಾಪೂರ ಡಾ. ಶತಿಕಲಾ ಹೋಳಿ, ಡಾ. ವಿ. ಶಿವಾನಂದ, ಡಾ. ಸಂಗಮೇಶ ಸವದತ್ತಿಮತ ಇವರೆಲ್ಲರು ಲಕ್ಷ್ಯಿತವರ ಸಹೋದ್ರೋಗಿಗಳಾಗಿದ್ದರು ಮುಂದೇ ಶ್ರೀಯುತರು ನಿಯಮಾನುಸಾರ ಅಧ್ಯಾಪಕ, ಪ್ರವಾಚಕ, ಪ್ರಾಧ್ಯಾಪಕರಾಗಿ 1992 ರಲ್ಲಿ ನಿವೃತ್ತರಾದರು. ಇವರ ಸಾಹಿತ್ಯ-ಸಕ್ತಿ ಮತ್ತು ಸೇವಾ ಪ್ರಾಮಾಣಿಕತೆಯನ್ನು ಗಮನಿಸಿದ ಆಗಿನ ಕುಲಪತಿಗಳಾಗಿದ್ದ ಡಾ. ಎನ್. ರುದ್ರಯ್ಯ ಅವರು ನಿವೃತ್ತಿ ನಂತರವೂ ಲಕ್ಷ್ಯಿತವರಿಗೆ ಪ್ರಸಾರಾಂಗದ ನಿರ್ದೇಶಕರಾಗಿ ಆಯ್ದು ಮಾಡಿದರು. ಪ್ರಸಾರಾಂಗದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿ 1996 ರಲ್ಲಿ ಸೇವೆಯಿಂದ ಮಾಣಾವಧಿ ನಿವೃತ್ತರಾದರು. ಮತ್ತೆ ಬಸವಾದಿ ಶರಣ ಸಾಹಿತ್ಯ ಕೇಂದ್ರದ ನಿರ್ದೇಶಕರಾದರು.

ಇವರ ವಿದ್ಯಾರ್ಥಿ ಬಳಗ ದೊಡ್ಡದು. ಇವರ ಮಾರ್ಗದರ್ಶನದಲ್ಲಿ 6 ಜನ ಸಂಶೋಧಕರು ಐವು.ಡಿ ಪದವಿಯನ್ನು 10 ಜನ ಎಂ.ಫಿ.ಲೋ. ಪದವಿಯನ್ನು ಪಡೆದಿದ್ದಾರೆ. ಕನಾಂಟಕದ ಗಡಿಯಾಚಿಗೂ ಅವರ ವಿದ್ಯಾರ್ಥಿ ಬಳಗ ವ್ಯಾಪಿಸಿದೆ. ಶ್ರೀಯುತರಿಗೆ 60 ವರ್ಷ ಮುಗಿದಾಗ ಅವರ ಶಿಷ್ಯರು ಮತ್ತು ಸಹೋದ್ರೋಗಳು ಕೂಡಿಕೊಂಡು “ಸಂತುಷ್ಟಿ” ಎಂಬ ಬೃಹತ್ ಅಭಿನಂದನ ಗ್ರಂಥವನ್ನು ಅರ್ಜಿಸಿದ್ದಾರೆ. ಈ ಗ್ರಂಥವು ಲಕ್ಷ್ಯಿತವರ ಬಹುಮುಖ ವ್ಯಕ್ತಿತ್ವ ಮತ್ತು ಬದುಕು-ಬರಹಗಳನ್ನು ಕುರಿತ ಸವಿವರವಾದ ಮಾಹಿತಿಯನ್ನು ಒದಗಿಸುತ್ತದೆ.

ಪ್ರಶ್ನೆಗೊರವ: ಲಕ್ಷ್ಯಿತವರ ಪ್ರಶ್ನೆ ಮತ್ತು ಗೊರವಗಳಿಗೆ ಎಂದೂ ಆಶೇಪಟ್ಟಿರಲ್ಲ. ಅವರ ಸಾಹಿತ್ಯದ ಕೊಡುಗೆಯನ್ನು ಗಮನಿಸಿ ಅವರಿಗೆ ಅನೇಕ ಗೊರವ ಪುರಸ್ಕಾರಗಳು ದೊರಿತಿವೆ. ಅವರ ‘ವೀರಶೈವ ಧರ್ಮಾಚರಣೆಗಳು’ ಕೃತಿಗೆ ಇಂತಲ್ಲ ವಿಜಯ ಮಹಾಂತೇಶ್ವರ ಮತದ ಗೊರವ ಪುರಸ್ಕಾರ ದೊರಿತಿದೆ, ಎಸ್. ಆರ್.ಪಾಟೀಲ್ ಪ್ರತಿಷ್ಠಾನ ಪ್ರಶ್ನೆ, ಕನ್ನಡ ವಿಶ್ವವಿದ್ಯಾಲಯದಿಂದ “ಹಸ್ತಪ್ರತಿ ತಜ್ಞ” ಎಂದು ಸನ್ಮಾನಿಸಿ ಗೊರವಿಸಲಾಯಿತು. ‘ಉತ್ತರ ಕನಾಂಟಕದ ಒಡಮಗಳು’ ಕೃತಿಗೆ

ಕನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ ‘ಪ್ರಭುದೇವರ ಯಕ್ಕಾನ’ ಕೃತಿಗೆ ಜಾನಪದ ಅಕಾಡೆಮಿಯಿಂದ ಬಹುಮಾನ. 1984 ರಲ್ಲಿ ಜಾನಪದ ಅಕಾಡೆಮಿ ಜಾನಪದ ಸಂಶೋಧಕ ಪ್ರಶಸ್ತಿ ದೊರೆತಿದೆ.

1980 ರಲ್ಲಿ ಜಾನಪದ ಅಕಾಡೆಮಿ ಸದಸ್ಯರಾಗಿ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಸಮೀಕ್ಷಣದ ಅಧ್ಯಕ್ಷರಾಗಿ, ಅಖಿಲ ಕನಾಟಕ ಜಾನಪದ ಸಮೀಕ್ಷಣದ ಅಧ್ಯಕ್ಷರಾಗಿ ಕನ್ನಡ ಸಾರಸ್ವತ ಪ್ರಪಂಚದ ಮನ್ವಾಳಿಗಳಿಂದಾಗಿ ಕನಾಟಕ ಫ್ರಾನ್ಸ್‌ಕಾರ್ಯಕ್ರಮದ ರಾಜೀವ್‌ಶ್ರವ್ ಪ್ರಶಸ್ತಿ ದೊರೆತಿದೆ. ಅವರ ಈ ಎಲ್ಲಾ ಸಾಹಿತ್ಯವನ್ನು ಗಮನಿಸಿ “ಅಖಿಲ ಭಾರತ ಒಂಬತ್ತನೇ ಶರಣ ಸಾಹಿತ್ಯ ಸಮೀಕ್ಷಣದ” ಸರ್ವಾಧ್ಯಕ್ಷರಾಗಿ ಮತ್ತು 1991 ರ ಬೆಳಗಾವಿ ‘ಜಿಲ್ಲಾ ಕನ್ನಡ ಸಾಹಿತ್ಯ ಸಮೀಕ್ಷಣದ’ ಸರ್ವಾಧ್ಯಕ್ಷ ಸಾಫ್ತನವು ದೊರಕಿದೆ.

ಪಿಯುಸಿ ಬೋರ್ಡ್, ಗುಲಬಗಾರ ವಿಶ್ವವಿದ್ಯಾಲಯದ ಸೆನೆಟ್ ಅಕಾಡೆಮಿಕ ಕೌನ್ಸಿಲ್, ಕನ್ನಡ ಸಾಹಿತ್ಯ ಪರಿಷತ್ತು; ಶರಣ ಸಾಹಿತ್ಯ ಪರಿಷತ್ತು, ಬಸವಪಥ ಸಂಪಾದಕ ಮಂಡಳಿ, ಮದ್ರಾಸ ಇನ್‌ಸ್ಟಿಟ್ಯೂಟ್ ಆಫ್ ಏಂಎಜ್ಞಿನಿಯನ್ ಸ್ಟೇಡಿಜ್, ಸ್ವರ ವಚನ ಸಂಪಾದನ ಸಮಿತಿ, ಸಾಹಿತ್ಯ ಸಂಗಾತಿ ಸಂಪಾದನ ಸಮಿತಿ, ಸಮಗ್ರ ಜನಪದ ಸಾಹಿತ್ಯ ಪ್ರಕಟನ ಸಮಿತಿ ಸದಸ್ಯರಾಗಿ ರಾಜ್ಯ ಜನಪದ ಕಲಾಮಹೋತ್ಸವ ಸಂಯೋಜಕರಾಗಿ ನಾಡು ನುಡಿಗೆ ಸಲ್ಲಿಸಿದ ಸೇವೆ ಅನನ್ಯ ಅನುಪಮ.

ಸೇವೆ ಸಲ್ಲಿಸಿದ ಸಂಸ್ಥೆಯಲ್ಲಿಯೇ ನಿಂತಿತು ಕೊನೆಯಿಸಿರು. ಗುಲಬಗಾರ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ದಿನಾಂಕ 19–11–2007 ರಂದು ಸೋಮವಾರ ‘ಜನಪದ ವ್ಯತ್ಯಿಂದ ಗಾಯಕರಾದ ಗೊಂದಲಿಗರ’ ಕುರಿತು ಒಂದು ವಿಚಾರ ಸಂಕೀರ್ಣದ ಮಧ್ಯಾಹ್ನದ ಗೋಷ್ಠಿಗೆ ಲಕ್ಷ್ಯ ಮಾರ್ಗದರ್ಶಕರಾಗಿದ್ದರು. ಸುಮಾರು ಮಧ್ಯಾಹ್ನ 3:30 ಗಂಟೆಗೆ ಹೃದಯಫಾತವಾಗಿ ಕೊನೆಯುಸಿರಿಳಿದರು.

ಸಾಹಿತ್ಯ ಸೇವೆ: ಡಾ. ಎಂ.ಎಸ್ ಲಕ್ಷ್ಯ ಮಾರ್ಗದರ್ಶಕರಾಗಿ ದೊಡ್ಡದು. ಸುಮಾರು ನೂರಕ್ಕಿಂತಲೂ ಹೆಚ್ಚು ಕೃತಿಗಳು ರಚಿಸಿದ್ದಾರೆ. ಗ್ರಂಥ ಸಂಪಾದನೆ, ಜಾನಪದ ನಾಟಕ, ಶರಣ ಸಾಹಿತ್ಯ, ಅಭಿನಂದನ ಗ್ರಂಥ, ಜೀವನ ಚರಿತ್ರೆ, ಸ್ವರ ವಚನ ಹಿಂಗೆ ಸಾಹಿತ್ಯದ ಅನೇಕ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ.

ಜಾನಪದ: ಕನ್ನಡ ನಾಡಿನ ಎಲ್ಲಾ ಭಾಗಗಳಲ್ಲಿ ಜಾನಪದ ಸಂಗ್ರಹ ಪ್ರಾರಂಭವಾಯಿತು. ಮೈಸೂರಿನ ಕಡೆ ಡಾ. ಜಿ.ಶಂ.ಪ. ಧಾರವಾಡದ ಕಡೆ ಬಿ.ಎಸ್. ಗದ್ದಗಿಮರ ಮಾಡಿಕೊಡಿದರು. ಕಲಬುಗಿಂಯ ಕಡೆ ಲಕ್ಷ್ಯ ಮಾರ್ಗದರ್ಶಕ ಜಾನಪದ

ಸಂಗ್ರಹ ಮಾಡತೊಡಗಿದ್ದರು. ಜಾನಪದ ಸಾಹಿತ್ಯವನ್ನು ಕುರಿತು ಇವರು ರಚಿಸಿದ ಕೃತಿಗಳ ಸಂಖ್ಯೆ 20ಕ್ಕೆ ದಾಟುತ್ತದೆ.

‘ಜನಪದ ಕವಿ ಚರಿತೆ’ ಜಾನಪದ ಸಾಹಿತ್ಯ ಕ್ಷೇತ್ರದಲ್ಲಿಂದು ಮೈಲುಗಲ್ಲಾಗಿದೆ. 1979 ರ ಸಮಯದಲ್ಲಿ ಎಂ.ಎಸ್. ಲಕ್ಷ್ಮೀಯವರು ಉತ್ತರ ಕನಾಟಕದ ಬೀದರ, ರಾಯಚೂರು, ಕಲಬುರಿ, ಬಳಾಧಾರಿ, ಧಾರವಾಡ, ಬೆಳಗಾವಿ, ಮುಂತಾದ ಜಿಲ್ಲೆಗಳ ಜನಪದ ಕವಿ ಚರಿತ್ಯೆಯನ್ನು ರಚಿಸಿದ್ದರು. ಈ ಗ್ರಂಥದಲ್ಲಿ 160 ಜನಪದ ಕವಿಗಳ ಚರಿತ್ಯೆಯನ್ನು ಬರದಿದ್ದಾರೆ.

‘ಉತ್ತರ ಕನಾಟಕದ ಹಂತಿಯ ಹಾಡುಗಳು’ ಎಂಬ ಈ ಕೃತಿಯು ಈ ಪ್ರದೇಶದ ರ್ಯಾತಾಪಿ ಜನರ ವಿಚಾರಗಳ ಮೇಲೆ ಬೆಳಕು ಜೆಲ್ಲುತ್ತದೆ. ಈ ಸಂಕಲನದಲ್ಲಿ ಒಟ್ಟು 29 ಹಂತಿ ಹಾಡುಗಳಿವೆ. ಕೃತಿಯ ಕೊನೆಯಲ್ಲಿ ಒಕ್ಕಲುತನದ ಉಪಕರಣಗಳು ಹಾಗೂ ರಾಶಿಯ ಹಬ್ಬಗಳು ಮೋದಲಾದ ಕುರಿತು ಮಾಹಿತಿಗಳಿವೆ.

‘ಉತ್ತರ ಕನಾಟಕ ಒಗಟುಗಳು’ ಈ ಸಂಗ್ರಹದಲ್ಲಿ ಕಲಬುರಿ, ಬಿಜಾಮಾರ, ಬೆಳಗಾವಿ, ಧಾರವಾಡ ಈ ಪ್ರದೇಶಗಳಲ್ಲಿ ಸಂಗ್ರಹಿಸಿದ 280 ಒಗಟುಗಳಿವೆ. ಹೀಗೆ ಸಂಗ್ರಹಸಲಾದ ಒಗಟುಗಳನ್ನು ವಿಷಯಾನುಗುಣವಾಗಿ ವರ್ಗೀಕರಿಸಲಾಗಿದೆ. ಈ ವಿಭಜನೆ ಸಂಶೋಧನೆ ಅತ್ಯಂತ ಉಪಯುಕ್ತವಾಗಿದೆ.

‘ಉತ್ತರ ಕನಾಟಕದ ಒಡಪುಗಳು’ ಈ ಸಂಗ್ರಹದಲ್ಲಿ ಉತ್ತರ ಕನಾಟಕದಲ್ಲಿ ಪ್ರಚಾರದಲ್ಲಿರುವ ಸುಮಾರು 500 ಒಡಪುಗಳನ್ನು ಹೇಳು ಮಕ್ಕಳ ಒಡಪುಗಳು ಮತ್ತು ಗಂಡು ಮಕ್ಕಳ ಒಡಪುಗಳು ಎಂದು ವಿಂಗಡಿಸಿದ್ದಾರೆ.

‘ಚುಕ್ಕೋಳ ಪದಗಳು’ (ಮಕ್ಕಳ ಜನಪದ ಸಾಹಿತ್ಯ) ಈ ಸಂಕಲನವು ಉತ್ತರ ಕನಾಟಕದ ಪ್ರಾದೇಶಿಕ ಮಕ್ಕಳ ಹಾಡುಗಳಿಗೆ ಸೀಮಿತವಾದುದಾಗಿದೆ. ಇವು ಬೆಳಗಾವಿ, ಧಾರವಾಡ, ವಿಜಯಪುರ ಮತ್ತು ಕಲಬುರಿ ಜಿಲ್ಲೆಗಳಲ್ಲಿ ಪ್ರಚಲಿತದಲ್ಲಿರುವ ಪದಗಳಾಗಿವೆ. ಮೂರು ಭಾಗಗಳನ್ನಾಗಿ ಮಾಡಲಾಗಿದೆ. ಹುಡುಗಿಯರ ಪದಗಳು, ಹುಡುಗರ ಪದಗಳು ಮತ್ತು ಸಮೀಕ್ಷೆ ಹಾಡುಗಳು ಎಂದು ವರ್ಗೀಕರಣ ಮಾಡಲಾಗಿದೆ.

‘ಉತ್ತರ ಕನಾಟಕ ಗಾದೆಗಳು’ ಈ ಕೃತಿಯಲ್ಲಿ ಉತ್ತರ ಕನಾಟಕದ ಬೆಳಗಾವಿ, ವಿಜಯಪುರ, ಧಾರವಾಡ, ಕಲಬುರಿ ಮೋದಲಾದ ಪ್ರದೇಶಗಳ ನಿತ್ಯ ಜನಬಳಕೆಯಲ್ಲಿರುವ ಸುಮಾರು ಹನ್ನೆರಡು ನೂರಕ್ಕೆ ಹೆಚ್ಚು ಗಾದೆಗಳನ್ನು ಒಳಗೊಂಡಿವೆ. “ಉತ್ತರ ಕನಾಟಕದ ಜನಪದ ನಂಬಿಕೆಗಳು” ಉತ್ತರ ಕನಾಟಕದ

ಹಲವಾರು ಪ್ರದೇಶಗಳಲ್ಲಿ ಪ್ರಚಲಿತವಿರುವ ಜನಪದ ನಂಬಿಕೆಗಳ ಸಂಗ್ರಹದ ಪ್ರಪಂಚಮ ಕೃತಿಯಾಗಿದೆ. ದೇವರು, ಗೃಹ ಜೀವನ, ಮದುವೆ, ಮಂಗಲ, ಕೊಸು, ಉಡಿಗೆ, ಉಟ, ವೃತ್ತಿ, ಪ್ರಯಾಣ, ಮೃತ್ಯಿ, ರೋಗ, ಕನಸು, ದೆಷ್ಟ, ಶವ ಮುಂತಾದ 16 ವಿಷಯವಾರು ವಿಂಗಡಿಸಿ ಒಟ್ಟು 902 ಜನಪದ ನಂಬಿಕೆಗಳನ್ನು ಈ ಗ್ರಂಥದಲ್ಲಿ ಸಂಪಾದಿಸಿದ್ದಾರೆ.

“ಜನಪದ ನುಡಿಗಟ್ಟಿಗಳು” ಈ ಕೃತಿಯಲ್ಲಿ 1120 ಜಾನಪದ ನುಡಿಗಟ್ಟಿಗಳನ್ನು ಸಂಗ್ರಹಿಸಿದ್ದಾರೆ. ಕಲಬುಗ್ರ ಜಿಲ್ಲೆಯಲ್ಲಿರುವ ದಿನನಿತ್ಯದ ಆದುಮಾತುಗಳಲ್ಲಿ ಇಂಥ ನುಡಿಗಟ್ಟಿಗಳನ್ನು ಸಹಜವಾಗಿ ಕಾಣಬಹುದಾಗಿದೆ. ವಿಷಯ ವ್ಯವಿಧ್ಯಕ್ಷನುಗುಣವಾಗಿ ಗುಣ ಸ್ವಭಾವ, ಲೋಕ ಜೀವನ, ನಿಸರ್ಗ, ಪಶುಪಕ್ಷಿ, ಕ್ರಿಮಿಕೇಟ, ಜೋಡುನುಡಿ ಹೀಗೆ ಏಳು ವಿಭಾಗಗಳಲ್ಲಿ ವರ್ಗೀಕರಿಸಲಾಗಿದೆ.

“ಚೆನ್ನಮಲ್ಲಯ್ಯನ ಜಾನಪದ ಹಾಡುಗಳು” ಈ ಗ್ರಂಥವು ಗುರು ಶಿಷ್ಯರ ಸಂವಾದ ರೂಪದಲ್ಲಿ ಮೂಡಿ ಬಂದಿದೆ. ಈ ಹಾಡುಗಳು ತತ್ವಾನುಭವವ ಹೇಳಿಕೊಡುತ್ತವೆ.

‘ಜಾನಪದ ದೀಪ್ತಿ’ ಈ ಕೃತಿಯಲ್ಲಿ ಏಳು ಪ್ರಬಂಧ ಸಂಕಲನಗಳಿವೆ. ಜಾನಪದ ಸಾಹಿತ್ಯ ನಡೆದು ಬಂದ ದಾರಿ, ಮಕ್ಕಳ ಹಾಡುಗಳು, ಜಾನಪದ ಗಾದೆಗಳಲ್ಲಿ ಸಾಮಾಜಿಕ ಮೌಲ್ಯಗಳು, ಹಂತಿಯ ಹಾಡುಗಳು, ಗೊಂಬೆಯಾಟ, ಕನ್ನಡ ಒಗಟುಗಳು, ಹೆಸರು ಹೇಳುವ ಒಡಪುಗಳು ಒಳಗೊಂಡಿವೆ.

ಈ ಮೇಲಿನ ಕೃತಿಗಳಲ್ಲದೆ ಬಯಲಾಟದ ಸಾರಧಿ, ಜನಪದ ಸಂಶೋಧನಾತ್ಮಕ ಪ್ರಬಂಧಗಳು, ಸಣ್ಣಾಟ, ಹರದೇಶಿ-ನಾಗೇಶಿ, ಜನಪದ ನೂರೆಂಟು ಕತೆಗಳು ಮೊದಲಾದ ಕೃತಿಗಳನ್ನು ಸಂಗ್ರಹಿಸಿದ್ದಾರೆ.

ಅಭಿನಂದನ ಗ್ರಂಥಗಳು: ಕನ್ನಡ ನಾಡಿನಲ್ಲಿ ಸಾಮಾಜಿಕ, ರಾಜಕೀಯ, ಸಾಹಿತ್ಯ ಮತ್ತು ಶೈಕ್ಷಣಿಕ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸೇವೆ ಸಲ್ಲಿಸಿರುವ ಮಹನೀಯರಿಗೆ 50 ವರ್ಷ ತುಂಬಿದಾಗ ಅದರ ಸಮನ್ವಯಿಸಿದ್ದಾಗಿ ಅಭಿನಂದನ ಗ್ರಂಥಗಳನ್ನು ಪ್ರಕಟಿಸುವ ಪದ್ದತಿ ಕನ್ನಡ ನಾಡಿನಲ್ಲಿ ಬೆಳೆದು ಬಂದಿದೆ. ಇತ್ತೀಚಿಗೆ ಅದೊಂದು ಸಾಹಿತ್ಯ ಪ್ರಕಾರವಾಗಿಯೇ ಬೆಳೆಯುತ್ತಿದೆ. ಸಾಮಾನ್ಯವಾಗಿ ಈ ಗ್ರಂಥಗಳಲ್ಲಿ ಆಯಾ ವ್ಯಕ್ತಿಯ ಜೀವನ ಸಾಧನೆಯ ಕುರಿತಾಗಿ ಲೇಖನಗಳು, ಕವನಗಳು ಹಾಗೂ ಇತರ ವಿಷಯದ ಲೇಖನಗಳು ಪ್ರಕಟಿಸುವರು. ಆ ಸಮಯದ ಮಹನೀಯರ ಸಾಧನೆಯನ್ನು ಚಿತ್ರಿಸುವ ಇಂಥ ಅಭಿನಂದನ ಗ್ರಂಥಗಳು ಪ್ರಮುಖ ದಾಖಲೆಗಳೆಂದೇ ಹೇಳಬಹುದು.

ಡಾ. ಲಕ್ಷ್ಯವರು ಸಂಪಾದಿಸಿದ ಮೊದಲ ಅಭಿನಂದನ ಗ್ರಂಥ ಎಂ. ಎಸ್ ಸುಂಕಾಮರ ಅವರ ಕುರಿತು ‘ ಜಾನಪದ ಸಂಪದ’. ಇದು 1982 ರಲ್ಲಿ ಪ್ರಕಟವಾಯಿತು. ಇದರಲ್ಲಿ ಜಾನಪದ ಸಾಹಿತ್ಯಕ್ಕೆ ಸಂಬಂಧಿಸಿದ ಅನೇಕ ಲೇಖನಗಳು ಬಹು ಮೌಲಿಕವಾಗಿ ಮೂಡಿಬಂದಿವೆ. ನಂತರ ಮುಂದೆ ಸುಮಾರು ಒಂಬತ್ತು ಅಭಿನಂದನ ಗ್ರಂಥಗಳನ್ನು ಅವರು ಸಂಪಾದಿಸಿದ್ದಾರೆ. ಎಸ್.ವಿ.ಬಾಗಿ ಅಭಿನಂದನ ಗ್ರಂಥ “ಶಿವಶಕ್ತಿ”. ಡಾ. ಎಸ್. ರುದ್ರಯ್ಯನವರ “ಪ್ರಕಾರ ಮಂಜ”, ಕೆ. ಶಾಂತಯ್ಯನವರ “ಚೈತನ್ಯ ಶ್ರೀ”, ಶ್ರೀ ರೇವಣ ಸಿದ್ಧ ಸ್ವಾಮಿಗಳ “ಚೈತನ್ಯ ಜಂಗಮ”, ಶ್ರೀ ಅನಿಗೋಳ ಅವರ “ಮಾರ್ಕೋಕ್ ದೀಪ್ತಿ”, ಬಾಲಚಂದ್ರ ಜಯಶೇಟ್ಟಿ ಅವರ “ನಮ್ಮ ಅನುವಾದಕ”, ಭಾತಾಂಬು ಸ್ವಾಮಿಗಳ “ನಿರಾಭಾರಿ” ಮುಂತಾದ ಅಭಿನಂದನ ಗ್ರಂಥಗಳು ಹೊರತೆಂದಿದ್ದಾರೆ.

ಜೀವನ ಚರಿತ್ರೆ ಜೀವನ ಚರಿತ್ರೆಗಳನ್ನು ರಚಿಸುವಲ್ಲಿ ಡಾ. ಲಕ್ಷ್ಯವರು ಸಿದ್ಧ ಹಸ್ತರು. ಹೊಸಗನ್ನಡ ಸಾಹಿತ್ಯದಲ್ಲಿ ಜೀವನ ಚರಿತ್ರೆಗಳು ಇತ್ತೀಚಿಗೆ ವಿಶೇಷವಾಗಿ ಬೆಳೆದು ಬಂದ ಪ್ರಕಾರವಾಗಿದೆ. ಜೀವನ ಚರಿತ್ರೆಗಳು ಇತಿಹಾಸದ ವಸ್ತುನಿಷ್ಠ ಆದರ್ಶದ ಮಾದರಿಗಳಾಗಿವೆ. ಅಂತಹೀ ಡಾ. ಲಕ್ಷ್ಯವರು ‘ಭೂಮರೆಡ್ಡಿ ಬಸಪ್ಪನವರು’, ‘ಶಿವಯೋಗಿ ಸಿದ್ಧರಾಮ’, ‘ಗುಡ್ಡಪುರ ದಾನಮ್ಮಾದೇವಿ’, ‘ಶಿಲ್ಲಪ್ಪ ಕವಿಯ ಬದುಕು_ಬಿರಹ’, ‘ಜಗದ್ದಂಡ್ಯ ಅರವಿಂದರು’ ‘ಕರ್ಮಯೋಗಿ ಗಳಂಗಪ್ಪಾ ಪಾಟೀಲು’, ‘ದೊಡ್ಡಪ್ಪ ಅಪ್ಪ’, ‘ಎಮ್.ಎಸ್. ಸುಂಕಾಮರ’, ‘ಬಸವಣ್ಣ’, ‘ಸ್ವಾಮಿ ವಿವೇಕಾನಂದ’ ಮೊದಲಾದ ಜೀವನ ಚರಿತ್ರೆಗಳನ್ನು ರಚಿಸಿದ್ದಾರೆ. ಅಲ್ಲದೆ ಏರಶೈವ ಉದ್ಯಮಪತಿಗಳು, ಏರಶೈವ ಭಾಗ್ಯವಂತರು, ಜಂಗಮ ಮಂಗವರು ಭಾಗ_01, ಭಾಗ_02 ಕೃತಿಗಳಲ್ಲಿ ಎಲೆ ಮರೆಯ ಕಾಯಿಯಂತೆ ಇರುವ ನೂರಾರು ವ್ಯಕ್ತಿಗಳ ಪರಿಚಯಾತ್ಮಕ ಲೇಖನಗಳನ್ನು ಬರೆಯುವುದರ ಮೂಲಕ ಅಪರೂಪದ ಪ್ರತಿಭೆಯುಳ್ಳ ಸಾಹಿತ್ಯಗಳನ್ನು ಪರಿಚಯಿಸಿದ್ದಾರೆ.

ಸ್ವರವಚನ: ಡಾ.ಲಕ್ಷ್ಯವರು ಸ್ವರವಚನ ಸಾಹಿತ್ಯಕ್ಕೆ ಅಪಾರಾದ ಕೊಡುಗೆಯನ್ನು ನೀಡಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಭಜನೆ ಹಾಡುಗಳ ರೂಪದಲ್ಲಿ ಕೇವಲ ಜನರ ಬಾಯಿಯಲ್ಲಿ ನಲ್ಲಿದಾಡುತ್ತಿದ್ದ ಹಾಡುಗಳನ್ನು ಸಂಗ್ರಹಿಸಿದ ಶ್ರೀಯಸ್ಸು ಲಕ್ಷ್ಯವರಿಗೆ ಸಲ್ಲುತ್ತದೆ. ಇವರು ‘ಕಡಕೋಳ ಮಡಿವಾಳೇಶ್ವರರ ನಿಜಲೀಲಾಮೃತ ವಚನಗಳು’ ‘ಕಡಕೋಳ ಮಡಿವಾಳೇಶ್ವರ ಸ್ವರ ವಚನಗಳು’ ‘ನಿಜಲಿಂಗ ಭದ್ರೇಶ್ವರ ಅನುಭವ ಪದಗಳು’ ‘ಜಂಬಗಿ ಶರಣರ ಹಾಡುಗಳು’ ‘ಚೆನ್ನಮಲ್ಲಯ್ಯನ ಜನಪದ ಹಾಡುಗಳು’ ಸಂಗ್ರಹಿಸಿದರು. ಅಲ್ಲದೆ ‘ಸ್ವರ ವಚನಗಳು ಒಂದು ವಿವೇಚನೆ’ ಎಂಬ ಕೃತಿಯನ್ನು ರಚಿಸಿ ಸ್ವರವಚನಗಳಿಂದರೇನು? ಅವುಗಳ ಲಕ್ಷಣ ಸ್ವರೂಪ ಬೆಳೆದು

ಬಂದ ಬಗೆ ಕುರಿತು ವಿವೇಚಿಸಿದ್ದಾರೆ.

ನಾಟಕ: ನಾಟಕ ಸಾಹಿತ್ಯ ಪ್ರಕಾರದಲ್ಲಿ ಲಕ್ಷ್ಯಯವರು ಕೃಷಿ ಗೈದಿದ್ದಾರೆ. ಅವರು ಪ್ರೌಢ ಶಾಲೆಯಲ್ಲಿದ್ದಾಗಲೇ ‘ಗಂಡಿಗಡಿ ಹೆಣ್ಣು ಪಲ್ಲೆ’, ‘ಹಾದಿ ಬಿಟ್ಟ ಮುಡುಗ’, ‘ಗ್ರಾಮೋದ್ದಾರ’ ಮುಂತಾದ ಏಕಾಂಕ ನಾಟಕಗಳನ್ನು ರಚಿಸಿ ರಂಗಪ್ರಯೋಗಕ್ಕೆ ತಂದರು. ಆದರೆ ಆ ನಾಟಕಗಳನ್ನು ಮುದ್ರಿಸುವುದಕ್ಕೆ ಮುಂದಾಗಲಿಲ್ಲ. ನಂತರ ಅವರು ಬರೆದು ಪ್ರಕಟಿಸಿದ ಮೊದಲ ನಾಟಕ “ಮಹಾದೇವಿಯಕ್ಕು”. ಇದಾದ ಮೇಲೆ ಅವರು ಜಾನಪದ ರಂಗಭೂಮಿ ಕಡೆಗೆ ತಿರುಗಿ ಅನೇಕ ಸಣ್ಣಾಟ ಮತ್ತು ದೊಡ್ಡಾಟಗಳನ್ನು ಪರಿಶ್ವರಿಸಿ ಸಂಪಾದಿಸಿದ್ದಾರೆ. ಅವುಗಳಿಂದರೆ ಧರ್ಮ ದೇವತೆ, ಭೂಕೃಷ್ಣಾಲಾಸ ಮತ್ತು ಚಂದ್ರಶಿರೋಮಣಿ, ರಾಧಾನಾಟ, ಅರಬರಾಟ, ಜಿತ್ತಕೇಶು, ಜಿತ್ತಸೇನೆ, ಯಯಾತಿ, ಸಂಗ್ಯಾಭಾಜ್ಯ ಮುಂತಾದ ನಾಟಕಗಳು ಪ್ರಮುಖವಾಗಿವೆ.

ಶರಣ ಸಾಹಿತ್ಯ: ಡಾ. ಲಕ್ಷ್ಮೀ ಅವರ ಪರಮ ಆಸ್ತಕ್ತಿ ಕೇತ್ತ ಜಾನಪದ ಎಂತೋ ಅಂತೋ ಶರಣ ಸಾಹಿತ್ಯ ಅಧ್ಯಯನ ಕೂಡ. ಲಕ್ಷ್ಮೀಯವರ ಬದುಕಿಗೆ ಶರಣರ ಜೀವನ ವಿಚಾರಗಳು ತುಂಬ ಪ್ರೇರಣೆ ನೀಡಿರುವುದನ್ನು ಕಾಣಲ್ಪಡೇವೆ. ಲಕ್ಷ್ಮೀಯವರು ಒಟ್ಟು ನೂರಾ ಇಪ್ಪತ್ತರಡು ಕೃತಿಗಳನ್ನು ರಚಿಸಿದ್ದಾರೆ, ಅವುಗಳಲ್ಲಿ ಇಪ್ಪತ್ತೊಂದು ಕೃತಿಗಳು ಶರಣ ಸಾಹಿತ್ಯಕ್ಕೆ ಸಂಭಂಧಿಸಿದ ಕೃತಿಗಳಾಗಿವೆ. ಅಕ್ಷಮಹಾದೇವಿ, ಬಿಜ್ಞಳ ಮಹಾದೇವಿ, ಬಸವ ವಿಜಯಂ, ಜೀರ್ಜ್‌ರ್‌ ಶಿವಯೋಗಿ ಮುಂತಾದ ನಾಟಕಗಳು, ಶರಣರ ವಿಚಾರ ವಾಹಿನಿ. ವಚನಗಳಲ್ಲಿ ಜೀವನ ಮೌಲ್ಯಗಳು, ವಚನ ಸಂಪದ, ಸ್ವರ ವಚನಗಳು ಒಂದು ವಿವೇಚನೆ, ಬಸವಣ್ಣ, ನೂಲಿಯ ಚೆಂದಯ್ಯ, ಅಲ್ಲಮ ಪ್ರಭು, ಮೇದರ ಕೇತಯ್ಯ, ಮಾದರ ಚೆನ್ನಯ್ಯ, ಶಿವಯೋಗಿ ಸಿದ್ಧರಾಮ, ಕಾರಿಕಾಲಮ್ಮೆ ಮುಂತಾದ ಕೃತಿಗಳು ಶರಣ ಸಾಹಿತ್ಯದ ಮೇಲೆ ಬೆಳಕು ಚೆಲ್ಲುವ ಕೃತಿಗಳಾಗಿವೆ.

ಡಾ. ಎಂ.ಎಸ್ ಲಕ್ಷ್ಮೀ ಎಂದಾಡ್ಣಿಂ ನಮ್ಮ ಮುಂದೆ ಅವರ ಸರಳತೆಯ ಮೂರಿಕವೆತ್ತು ಸೌಜನ್ಯದ ಶಿವಿರ ನೆನಪಾಗುತ್ತದೆ. ಕನ್ನಡ ನಾಡು-ನುಡಿಗೆ ಅವರ ಕೊಡುಗೆ ಅಪಾರ. ಅದರಲ್ಲಿ ಜನಪದ ಹಾಗೂ ಸಂಶೋಧನಾ ಕ್ಷೇತ್ರಕ್ಕೆ ಅವರು ಹಾಕಿಕೊಟ್ಟ ಮಾರ್ಗ ಅನನ್ಯವಾದದ್ದು. ಸಾಹಿತ್ಯ ಶೋಧಕ್ಕಾಗಿ ಅವರ ಬದ್ಧತೆ, ಕರ್ತವ್ಯ ನಿಷ್ಠೆ ಇಂದಿನ ಯುವ ಪೀಠಿಗೆ ಮಾದರಿ.

ಪರಾಮರ್ಶನ ಗ್ರಂಥಗಳು:

1. ಲಕ್ಷ್ಮೀ ಎಂ. ಎಸ್. (ಸಂ) (2008). ಜನಪದ ಸಾಹಿತ್ಯ. ರವೀಂದ್ರ ಪ್ರಕಾಶನ. ಗುಲ್ಬಾಗಾಂ.
2. ವೀರಣ್ಣ ದಂಡೆ (2014). ಎಂ. ಎಸ್. ಲಕ್ಷ್ಮೀ. ಲಿಂಗಾಯತ ಅಧ್ಯಯನ ಸಂಸ್ಥೆ, ಶ್ರೀ ಜಗದ್ಗುರು ತೋಂಟಿದಾಯ ಸಂಸ್ಥಾನಮಂತ್ರ. ಗದಗ.
3. ಲಕ್ಷ್ಮೀ ಎಂ. ಎಸ್. (2017). ಶರೀರ ಸಂಸ್ಕೃತಿ. ಶ್ರೀ ಬಾಲಲೀಲಾ ಮಹಾಂತ ಶಿವಯೋಗೀಶ್ವರ ಗ್ರಂಥಮಾಲೆ, ಶ್ರೀ ಮುರುಫಾ ಮರ. ಧಾರವಾಡ.
4. ಶಾಂತಪ್ಪ ಬೂದಿಹಾಳ (2016). ಡಾ. ಮಲ್ಲಿಕಾಚುನ ಲಕ್ಷ್ಮೀ. ಕನ್ನಡ ಸಾಹಿತ್ಯ ಸಂಘ. ಸುರಮಾರ.
5. ಸಂತುಷ್ಟಿ (1993). ಡಾ. ಎಂ. ಎಸ್. ಲಕ್ಷ್ಮೀ ಅಭಿನಂದನಾ ಗ್ರಂಥ. ಎಂ. ಎಸ್. ಲಕ್ಷ್ಮೀ ಅಭಿನಂದನಾ ಸಮೀತಿ, ಕಲಬುರಗಿ.